

ಹೆಲೀಕಾಪ್ರೆ ಪೇರೆಂಟಿಂಗ್

ಮನುಷ್ಯನು ‘ಇನ್‌ಲೋ’ ಬಿಟ್ಟುಬಿಡೆಕು ಎಂದು ಎಷ್ಟೇ ಮಾತನಾಡಿದರೂ, ‘ಅಹಂ’ ಎನ್ನುವ ಭಾವನೆಯೊಂದು ಎಲ್ಲರ ಅರ್ಥರಂಗದಲ್ಲಿ ಇದ್ದೇ ಇರುತ್ತದೆ. ಅಷ್ಟೇ ಏಕೆ, ಹಸಿವನ್ನು ತಳಿಸಿಕೊಂಡರೆಯೇ ಈ ‘ಅಹಂ’ಕಾರವನ್ನು ಆಗಾಗ ತಳಿಸಿಕೊಳ್ಳುತ್ತಲೇ ಇರುತ್ತದೆ.

‘ನಾನು ಈ ಕೆಲಸ ಮಾಡಿದೆ, ಇಂಥ ಸಾಧನೆ ಮಾಡಿದೆ’ ಎನ್ನುವ ಭಾವನೆಯೊಂದು ಆಗಾಗ ನುಸುಳ್ಳುತ್ತಲೇ ಇರುತ್ತದೆ. ಜೀವನುಷ್ಣಭವದ ಹಾದಿಯಲ್ಲಿ ಮಾಗುತ್ತ ಬಂದರೆ, ಈ ಭಾವನೆಯು ಬದಲಾವಣೆಯನ್ನು ಕಾಣಬಹುದೇ ಹೋರತು, ಅಹಂನಿಂದ ಪೂರ್ಣ ಬಿಡಾಗಡೆ ಪಡೆಯಲುವುದು ಕಷ್ಟ. ಅದಾಗ್ನಿ ಅಧ್ಯಾತ್ಮದ ಹಾದಿಯಲ್ಲಿ ಸಾಧ್ಯವಾದಮ್ಮಾ ಈ ಭಾವವನ್ನು ಕಡಿಮೆ ಮಾಡಿಕೊಳ್ಳುವ ಪ್ರಯೋಜನಾಡಿದವರಿದ್ದಾರೆ.

ಅಹಂ ಭಾವನೆ ಮಕ್ಕಳಿಂದ ಹಿಡಿದು ದೊಡ್ಡವರವರಿಗೆ ಎಲ್ಲರ ಮನದಲ್ಲಿಯೂ ಇರುತ್ತದೆ. ‘ನಾನು’ ಎಂಬ ಭಾವವಿಲ್ಲದೇ ಇದ್ದರೆ, ಹಟ, ಟಲ, ಸಾಧನೆಯ ಆಸ್ಥೆಗಳೂ ಹುಟ್ಟುವಿದಲ್ಲಿಲ್ಲವೇ? ಹಾಗಾಗಿ ಪ್ರಟ್ಟ ಮಕ್ಕಳಿಗೂ ತಾವು ಇಂತಹ ಕೆಲಸ ಮಾಡಬೇಕೆಂದೂ, ಅದಕ್ಕೆ ಪ್ರಶ್ನಾನ್ವಯ ಪಡೆಯಲೇಕೆಂದೂ ಉನಿಸುತ್ತಲೇ ಇರುತ್ತದೆ. ಸಾಹಸಿ ಮನೋಭಾವದ ಮಕ್ಕಳಲ್ಲಿಯೂ ಈ ಭಾವನೆ ಸ್ವಲ್ಪ ಅಧಿಕವಾಗಿಯೇ ಇರುವುದು. ಅದರೆ ಮಕ್ಕಳಲ್ಲಿರುವ ಈ ಭಾವನೆಯನ್ನು ತಳಿಸುವುದಕ್ಕೆ ಅವಕಾಶಗಳು ಈ ಹೋಸ ಶತಮಾನದಲ್ಲಿ ಸ್ವಲ್ಪ ಕಡಿಮೆಯೇ ನಿನ್ನಬೇಕು.

ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳಿದ್ದಾಗ, ಮಕ್ಕಳ ಸಂಖ್ಯೆಯೂ ಜಾತಿ ಇತ್ತೀ. ಮಕ್ಕಳು ತೋಟದಲ್ಲೋ, ನದಿಯ ದಡದಲ್ಲೋ, ಬೆಟ್ಟೆ ಸುತ್ತುತ್ತಲ್ಲೋ, ಹಕ್ಕಿ ಹಿಡಿಯಲ್ಲೋ, ಶಾಲೆಯ ದಾರಿಯಲ್ಲೋ ತಮ್ಮ ಸಾಹಸವನ್ನು, ನೈಪುಣ್ಯವನ್ನು ತಾವೇ ಬರಿಗೆ ಹಜ್ಜೆಕೊಂಡು ಸಂಭೂಮಿಸುತ್ತಿದ್ದರು.

ದೊಡ್ಡವರ ಕ್ಯಾಗೆ ಸಿಕ್ಕಿಬಿಡ್ಡರೆ, ನಾಲ್ಕು

ಬ್ರೆಗುಳ ಅಥವಾ ಒಂದರೆ

ಬಾ ರು ಕೋ ಲಿ ನ

ಪಟನೋಂದಿಗೆ ವಿವರ್ಯ

ಮುಕ್ಕಾಯವಾಗುತ್ತಿತ್ತು.

ಅಥವಾ ‘ಮಕ್ಕಳಾಟ

ಬಿಡು’ ಎಂಬ

ಫೋರ್ನಿ ರ ಜೆ ಯೋಂ ಡಿ ಗೆ,

ಮಕ್ಕಳ ಲೋಕಕೊಂಡು

ಮಾನ್ಯತೆಯನ್ನು ದೊಡ್ಡವರು

ಕೊಟ್ಟುಬಿಡುತ್ತಿದ್ದರು.

ಅದರೆ ಹೋಸ ಶತಮಾನದ

ಮಕ್ಕಳು ಈ ವಿಚಾರದಲ್ಲಿ ನಿಜಕ್ಕೂ

ವಂಚಿತರು. ಅಷ್ಟು ಅಮ್ಮೆ ಇಬ್ಬರೇ ಇರುವ

ಕುಟುಂಬವಾದರೂ, ಸ್ವೇಹಿತರ ಜೊತೆ ಸೇರಿ

ಮಕ್ಕಳು ತಮ್ಮದೇ ದಾರಿಯಲ್ಲಿ ನಡೆಯಲುವುದನ್ನು ಪೋಷಣಕರು ಮರೆಯಲ್ಲಿ ನಿಂತು ಗಮನಿಸಿಕೊಂಡೆ ಹೊರತು, ಅಡಿಗಡಿಗೂ ಹಸ್ತಕ್ಷೇಪ ಮಾಡುವುದು ಸರಿಯಲ್ಲ.

■ ಸ್ವಯಂಪ್ರಭಾ

ಕಿತ್ತಾಪತಿ ಮಾಡುವುದಕ್ಕೆ ಅವಕಾಶಗಳು ಬಹಳ ಕಡಿಮೆಯೇ. ಅವರು ಏನು ಆಡಬೇಕು, ಏನು ತಿನ್ನಬೇಕು, ಏನ್ನು ಗಂಟೆಗೆ ಯಾವ ಕೆಲಸವನ್ನು ಮಾಡಬೇಕು ಎಂಬುದನ್ನೇಲ್ಲ ಅಷ್ಟು ಅಮ್ಮನೇ ನಿರ್ದಿಷ್ಟಿಸುತ್ತಾರೆ.

ಶಾಲೆಗೆ ತಲುಪಿಸುವುದು, ಮತ್ತೆ ಕರೆದುಕೊಂಡು ಬರುವುದು, ಮೊವನ್, ನೃತ್ಯ ತರಗಿ ಎಲ್ಲಿಗೆ ಓಡಾಡಲೆ, ಅಷ್ಟು ಅಮ್ಮನಾದ್ದೇ ನಿಯಂತ್ರಣ. ಜಗತ್ತು ಉದಾರಿಕರಣದ ಹೆಚ್ಚಿಯನ್ನು ಇಟ್ಟು ಕೆಲವೇ ಸಮಯದಲ್ಲಿ ಅಂದರೆ, ಸಾಧಾರಣ 21 ನೇ ಶತಮಾನದ ಅಧಿಭಾಗದಲ್ಲಿ ಪೋಷಕರು ಹಿಗೆ ಮಕ್ಕಳಾದ್ದೇ ಕೇಂದ್ರೀಕರಿಸಿಕೊಂಡು, ಅವರ ಜುಟ್ಟನ್ನು ತಮ್ಮ ಕೈಯಲ್ಲಿ ಭರ್ದವಾಗಿ ಇರಿಸಿಕೊಳ್ಳುವ ಸ್ವಭಾವ ವ್ಯಕ್ತಪಡಿಸಲಾರಂಭಿಸಿದರು. ಅಷ್ಟು ಅಮ್ಮನ ಕಾಳಜಿಯು ಮಕ್ಕಳ ಖಾಸಗಿನವನ್ನೇ ಕಿತ್ತುಕೊಳ್ಳಲಾರಂಭಿಸಿದಾಗ ಅದರ ಕುರಿತು ಚರ್ಚಿಗಳು ಶುರುವಾದವು.

ಶ್ರೀಗಿಂ ಕ್ಯೈಲ್‌ಡರಲ್ಲಿ ಉತ್ತಮ ಅಂಕಗಳನ್ನು ಗಳಿಸಿದರೆ, ಒಲ್ಲೆ ರು ಉದ್ದೇಳಣ ದೊರೆಯವುದು ಹಾಗೂ ಉತ್ತಮ ಗುಣಮಟ್ಟದ ಜೀವನ ಮಾಡಬಹುದು ಎಂಬ ಭಾವನೆಯು ಈ ತಲೆಮಾರಿನ ಪೋಷಕರಲ್ಲಿ ಭದ್ರವಾಗಿ ಬೇರೂರಿದೆ.

ಅದಕ್ಕೆ ತಕ್ಕಂತೆ ಮಕ್ಕಳ ನಿಗಾ ಮಾಡಲು ಮೊಬೈಲ್ ಫೋನ್‌ಗಳು ಕ್ಯಾಂಪಸುವಂತಿವೆ. ‘ಎಲ್ಲಿಗೆ ಹೋದೆ, ಎಲ್ಲಿರುವ ಬಸ್‌ಲ್ಯಾಂಡ್‌ಯಾ, ಈಗ ಬಸ್ ಸ್ವಾಂಡಾನ್‌ನಲ್ಲಿ ಇದ್ದೀಯ, ಜೊರಕ್ಸ್ ಮಾಡಿದೆಯಾ, ಇತ್ತತ್ವ ಪರಿಣ್ಮೆ ಅಲ್ಲ, ಬೇಗ ಎದ್ದೆಯಾ, ಹತ್ತನೇ ಪ್ರಸ್ತೀಯ ಉತ್ತರ ನಿಂಗನ್ನು ಬಾಯಿಪಾಠ ಆಗಿಲ್ಲ, ಅದನ್ನು ಓದುತ್ತಿರು’ - ಹಿಗೆ ಅಪ್ಪಾಲಮನ್ ಅತಿ ಕಾಳಜಿಯಲ್ಲಿ ಮಕ್ಕಳು ಅಷ್ಟಾಚ್ಚಿ. ಸೋಲೆವುದಕ್ಕೂ ಅವಕಾಶವಿಲ್ಲ. ತಿದ್ದಿಕೊಳ್ಳುವುದಕ್ಕೂ ಅವಕಾಶವಿಲ್ಲ ಎಂಬುದ್ದಿಗಿಯಾದ ವಾತಾವರಣ ಈ ರೀತಿ ನಿಗಾ ಹಿಗೆಸುವದನ್ನು ಅಮೆರಿಕದಲ್ಲಿ ‘ಹೆಲೀಕಾಪ್ರೋ ಪೇರೆಂಟಿಂಗ್’ ಎಂದು 2000ನೇ ಇಸವಿಯಲ್ಲಿ ಮಾಡ್ಯಾವಾಗು ಗುರುತಿಸಿದವು.

ಮಕ್ಕಳ ಪಾಲಿನ ಎಲ್ಲ ನಿರ್ಧಾರಗಳನ್ನು ಅಪ್ಪು ಅಮ್ಮನೇ ತೆಗೆದುಕೊಂಡಾಗ, ಅವರ ಸಾಮಾಜಿಕ ಕುಗ್ಗಿತ್ತದೆ. ಹಾಗಂತ ಅವರು ತಕ್ಕಣವೇ ದುರ್ಬಲರಾಗಿ ಗೋಚರಿಸುತ್ತಾರೆ ಎಂದಲ್ಲ. ಭವಿಷ್ಯದಲ್ಲಿ ಅವರು, ‘ಎಲ್ಲವನ್ನು ಅಪ್ಪನೇ ನಿರ್ದಿಷ್ಟಿಸುತ್ತಿದ್ದರು. ನನ್ನದೆ ಆದೊಂದು ನಿರ್ಧಾರವನ್ನು ಅಧಿರಿಸಿ ಬದುಕು ಕಟ್ಟಿಕೊಳ್ಳುವುದು ಆಗಲ್ಲಿ’ ಎಂಬ ಬೆಂಜರಕ್ಕೆ ಜಾರಬಹುದು. ಇನ್ನು ಕೆಲವು ಮಕ್ಕಳು ಅಪ್ಪು ಅಮ್ಮಿಗೆ ಗೊತ್ತಾಗುವಂತೆ ತಮ್ಮದೇ ಆದ ಲೋಕವನ್ನು ಕಟ್ಟಿಕೊಳ್ಳುವ ಭರದಲ್ಲಿ ಮನೆಯವರನ್ನು ದ್ವೇಷಿಸಲಾರಂಭಿಸಬಹುದು.

ಸ್ವತಂತ್ರವಾಗಿ ಯೋಚನೆ ಹಾಗೂ ನಿರ್ಧಾರಗಳನ್ನು ಕ್ಯಾಂಪಸ್‌ನ ಸ್ವಾತಂತ್ರ್ಯ; ತಪ್ಪಿ ನಿರ್ಧಾರಗಳನ್ನು ತೆಗೆದುಕೊಂಡು ವಿಫಲರಾಗಿ, ಮತ್ತೆ ಹೋಸ ದಾರಿಯನ್ನು ಹುಡುಕಿಕೊಳ್ಳಲು ಅವಕಾಶವಿಲ್ಲ ಮಕ್ಕಳ ಆಕ್ರಮಿಸುತ್ತಿದ್ದರೆ. ಈ ಹಂತಗಳಲ್ಲಿ ಅಪ್ಪು ಅಮ್ಮನ ಮಾರ್ಗದರ್ಶನ.

ಸ ಲ ಹೆ ಗ ಇ ರ ಬೇ ಕೇ ಹೊರತು ಅಧಿಕಾರ ಚ ಲಾ ಯಿ ಸು ವಿ ಕೆ ಸಲ್ಲದು.

ಜೀ ವ ನ ದ ಲ್ಲಿ ಯತನ್ನು ಎಂದರೆ, ‘ಎಲ್ಲೆ ಆಗಲಿ ಬದುಕು ಕ ಟೀಕೊ ೦ ಹೇ ನು’ ಎಂಬ ಆತ್ಮವಿಶ್ವಾಸ ತನ್ನ? ಹಾಗಾಗಿ ಪೋಷನೇ ಯೆಂದರೆ, ಮಕ್ಕಳ ತಪ್ಪಿಗಳನ್ನು ಲಾ ಲಿ ಸಿ, ಬಳೆಯಲು ಅವಕಾಶ ಮಾಡಿಕೊಡುವುದು.

ಬೃತ್ತಿಕ್ಕಿಯಿಃ:
feedback@sudha.co.in

